



ಕಳಂಕ ಮತ್ತು ತಾರತಮ್ಯ ತೊಡೆದು ಹಾಕಲು ಸಂದೇಶಗಳು

ವೈದ್ಯರು, ವೈದ್ಯಕೀಯ ಕಾರ್ಯಕರ್ತರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು ಹಾಗೂ ನೆರವಿನ ಕಾರ್ಯಕರ್ತರ ಬಗ್ಗೆ ಕಳಂಕ ಮತ್ತು ತಾರತಮ್ಯ ಮಾಡಬೇಡಿ. ವೈದ್ಯರು, ನರ್ಸ್‌ಗಳು ಮತ್ತು ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ, ಬೆಂಬಲ ನೀಡಿ. ಅವರೊಂದಿಗೆ ಸಹಾನುಭೂತಿಯಿಂದ ವರ್ತಿಸಿ. ಅವರ ಜೀವ ಮತ್ತು ಆರೋಗ್ಯವನ್ನು ಒತ್ತೆ ಇಟ್ಟು, ನಿಮ್ಮ ಹಾಗೂ ನಿಮ್ಮ ಕುಟುಂಬದವರನ್ನು ಅವರು ರಕ್ಷಿಸುತ್ತಿದ್ದಾರೆ. ನಿಮ್ಮ ಒಳಿತಿಗಾಗಿ ದುಡಿಯುತ್ತಿದ್ದಾರೆ. ದೇಶದ ರಕ್ಷಕರ ಸೇವೆಯ ಅಗತ್ಯ ಮಹತ್ವದ್ದಾಗಿದೆ. ಇಂಥ ಸಂದರ್ಭದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲಿ. ನಾವು ಸುರಕ್ಷತೆಯಿಂದ ಮನೆಯಲ್ಲಿರುವುದಕ್ಕಾಗಿಯೇ ಅವರು ಎಲ್ಲ ಕಾಲದಲ್ಲೂ ನಮಗಾಗಿ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ.



ಆರೋಗ್ಯ ಕಾರ್ಯಕರ್ತರು ದೇಶದ ರಕ್ಷಣೆಯ ಯೋಧರು. ದೇಶಾದ್ಯಂತ ಅವರು ಕೊರೋನಾ ಸೋಂಕನ್ನು ಎದುರಿಸುತ್ತಾ, ತಮ್ಮ ಜೀವವನ್ನು ಒತ್ತೆ ಇಟ್ಟು ದೇಶವನ್ನು ರಕ್ಷಿಸುತ್ತಿದ್ದಾರೆ. ಆದ್ದರಿಂದಲೇ ಅವರು ಸೋಂಕಿನ ವಿರುದ್ಧ ಹೋರಾಡುವ ವೀರ ಯೋಧರು.



ಎಲ್ಲ ಹೀರೋಗಳೂ ರಕ್ಷಾಕವಚ ಧರಿಸುವುದಿಲ್ಲ. ನಮ್ಮನ್ನು ರಕ್ಷಿಸುವವರ ಮೇಲೆ ನಡೆಸುವ ಹಿಂಸೆ ಮತ್ತು ತಾರತಮ್ಯವನ್ನು ಖಂಡಿಸೋಣ. ಅಂಥ ಹಿಂಸೆ ಮತ್ತು ತಾರತಮ್ಯದ ವಿರುದ್ಧ ದನಿ ಎತ್ತೋಣ. ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ. ನಿಮಗೆ ನಮ್ಮ ಬೆಂಬಲ ನಿರಂತರವಾಗಿದೆ.

ಕೋವಿಡ್ ಸೋಂಕಿತರಿಗೆ ಮತ್ತು ಜನಸಾಮಾನ್ಯರಿಗೆ ಸಂದೇಶಗಳು

- ಭಯಬೇಡ, ಕೋವಿಡ್ ಸೋಂಕು ತಗುಲಿದ ಶೇಕಡ 80ರಷ್ಟು ಮಂದಿ ಯಾವುದೇ ವಿಶೇಷ ಚಿಕಿತ್ಸೆ ಇಲ್ಲದೇ ಗುಣಮುಖರಾಗುತ್ತಾರೆ.
- ಸೋಂಕಿನ ವಿರುದ್ಧ ಹೋರಾಡೋಣ - ಸೋಂಕಿತರಿಗೆ ಬೆಂಬಲ ನೀಡೋಣ.
- ಕೋವಿಡ್ ಸೋಂಕು ಯಾರಿಗಾದರೂ ತಗುಲಬಹುದು. ಯಾರು ಯಾರನ್ನೂ ದೂರುವುದು ಬೇಡ.
- ಸೋಂಕು ತಗುಲಿದವರಿಗೆ, ಕ್ವಾರಂಟೈನ್ ಆದವರು ಮತ್ತು ಅವರ ಕುಟುಂಬದವರ ಒಳಿತಿಗಾಗಿ ಹಾರೈಸೋಣ. ಮಾನವತೆ ಮೆರೆಯೋಣ.
- ಸೋಂಕು ಪರೀಕ್ಷೆ, ಸೋಂಕಿಗೆ ಚಿಕಿತ್ಸೆ, ಮುನ್ನೆಚ್ಚರಿಕೆಯ ಕ್ವಾರಂಟೈನ್ ಇವು ರಕ್ಷಣೆಯ ಕ್ರಮಗಳು.
- ಅವು ಕುಟುಂಬವನ್ನು ಸಮಾಜವನ್ನೂ ರಕ್ಷಿಸುವ ಕ್ರಮಗಳು.
- ಅವುಗಳ ಬಗ್ಗೆ ಭಯವೇಕೆ ಮೈಲಿಗೆಯ ಕಳಂಕವೇಕೆ?
- ಕೋವಿಡ್ ಸೋಂಕನ್ನು ಎದುರಿಸಿ ಗುಣವಾದವರ ಯಶಸನ್ನು ಅಭಿನಂದಿಸೋಣ.
- ಅವರ ಬಗ್ಗೆ ಭಯ ಆತಂಕ ಬೇಡ. ಅವರಲ್ಲಿಲ್ಲ ವೈರಸ್. ಅವರು ಹರಡುವುದಿಲ್ಲ ಸೋಂಕು!



ಮಾನಸಿಕ ಬೆಂಬಲಕ್ಕೆ ಸಂದೇಶಗಳು

- ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಮಾನಸಿಕ ಬೆಂಬಲಕ್ಕೆ ಆಪ್ತಸಮಾಲೋಚನೆ ಬೇಕೇನು? **080-46110007 ಕ್ಕೆ ಕರೆಮಾಡಿ.**
- ಕೊರೋನಾದಿಂದಾಗಿ ಮುಖ್ಯವಾಹಿನಿಯಿಂದ ಯಾರೂ ದೂರಾಗದಿರಲಿ. ಭಯಬೇಡ, ಸೋಂಕಿನ ಬಗ್ಗೆ ಅರಿಯಿರಿ. ಬೆಂಬಲ ನೀಡಿ. ಮಾನವತೆ ಮೆರೆಯಿರಿ.
- ಭಯ ಬೇಡ, ಅರಿಯಿರಿ, ಬೆಂಬಲಿಸಿ. ಮಾನವತೆ ಮೆರೆಯಿರಿ.
- ಸಾಬೂನು ಹಚ್ಚಿ ಕೈ ತೊಳೆಯಿರಿ. ನೀರು-ಸೋಪು ಇಲ್ಲದಾಗ ಸ್ಯಾನಿಟೈಸರ್‌ನಿಂದ ಕೈಬರೆಸಿಕೊಳ್ಳಿ.
- ಸೋಂಕಿನ ವೈರಸ್ ತೊಳೆದರೆ ಹೋಗುತ್ತದೆ. ಭಯದ ವೈರಸ್ ತೊಳೆಯಲು ಅರಿವು, ಮಾನವತೆ ಬೆಳೆಸಿಕೊಳ್ಳಿ.
- ಸೋಂಕಿನ ವಿರುದ್ಧ ಹೋರಾಡುವವರಿಗೆ ತಿರಸ್ಕಾರ ಬೇಡ, ತಿಲಕವಿಡಿ.
- ಸೋಂಕು ಸೋಂಕೆಂಬ ಭಯವೇಕೆ, ಮೈಲಿಗೆ ಏಕೆ? ಹೋರಾಟ - ಬೆಂಬಲಕ್ಕೆ ಆರತಿಯ ತಿಲಕ ಹಚ್ಚಿ.
- ಸೋಂಕಿನ ಭಯವೆಂಬುದು ನಮ್ಮ ಒಳಗಿನ ಮೈಲಿಗೆ! ಹೋರಾಟವೆಂಬುದೇ ಶೌರ್ಯ. ಬೆಂಬಲವೆನ್ನುವುದೇ ಸನ್ಮಾನ.



ಕೆಎಚ್‌ಪಿಟಿ

ಐಟಿ ಪಾರ್ಕ್, 5ನೇ ಮಹಡಿ, # 1-4,
ರಾಜಾಜಿನಗರ ಕೈಗಾರಿಕಾ ಪ್ರದೇಶ, ಕ.ರಾ.ಸ.ಕೈ.ಆ.ಮ. ಆಡಳಿತ
ಕಛೇರಿ ಹಿಂಭಾಗ, ರಾಜಾಜಿನಗರ, ಬೆಂಗಳೂರು-560 044
ದೂರವಾಣಿ: +91 80 4040 0200
ಫ್ಯಾಕ್ಸ್: +91 80 4040 0300